

ಅಂಗೈಯಲ್ಲಿ ಗುಬ್ಬಿಗಳು!

'ಕಸದಿಂದ ರಸ' ಎಂದು ಹೇಳುವುದು ಸುಲಭ. ಅದೆಷ್ಟೋ ಸಂದರ್ಭಗಳಲ್ಲಿ ಹೀಗೆ ಸುಲಭವಾಗಿ ಹೇಳುವಂಥದ್ದನ್ನು ಸರಳವಾಗಿ ಕಾರ್ಯಾಗತಗೊಳಿಸಿ ತೋರಿಸುವುದು ಕಷ್ಟವೆನಿಸಬಹುದು. ಆದರೆ ಸೃಜನಶೀಲ ಕೌಶಲ್ಯವುಳ್ಳವರು ' ಕಸ 'ಕ್ಕೆ ವಿಶಿಷ್ಟ ಅಸ್ತಿತ್ವ ನೀಡಿ ಅದ್ಭುತವನ್ನೇ ಸೃಷ್ಟಿಸುವವರು ಎಂಬುದಕ್ಕೆ ಚಿತ್ರದಲ್ಲಿ ತೋರಿಸಿರುವ ಹಳೇ ಗೋಣಿ ಚೀಲದ ತುಂಡುಗಳಿಂದ ಮೈದಳೆದ ಗುಬ್ಬಿಗಳೇ ನಿದರ್ಶನ.

ಹುಲ್ಲು, ನಾರು, ಬಿದಿರಿನ ಕಡ್ಡಿಗಳು, ಬೆಂಕಿ ಕಡ್ಡಿಗಳು, ಉಮಿ, ಸಣ್ಣ ಔಷಧಿ ಬಾಟಲಿಗಳು ಇವೇ ಮೊದಲಾದವುಗಳಿಂದ ಮೂಡಿರುವ ವಿವಿಧ ಅಲಂಕಾರಿಕ ಸಾಧನಗಳ ಸಂಗ್ರಹಕ್ಕೆ ಇದೀಗ ಗೋಣಿಯಿಂದ ಮೈದಳೆದ ಗುಬ್ಬಿಗಳು ವಿನೂತನ ಸೇರ್ಪಡೆ.

—ಎಸ್.ಎನ್. ಚಂದ್ರಕಲಾ ಕೊಪ್ಪ, ಹುಲ್ಲುಮಕ್ಕಿ



ಚಂದ್ರಕಾಂತಿಯ ಚೆಲುವು

ಮಲೆನಾಡಿನ ಹೂವಿನ ತೋಟಗಳಲ್ಲಿ ಸದಾಕಾಲ ಹೂ ಬಿಡುವ ಈ ಚಂದ್ರಕಾಂತಿ ಹೂಗಳು ಗಾತ್ರದಲ್ಲಿ ದೊಡ್ಡದಾಗಿದ್ದು ವಿಶೇಷವಾಗಿ ಗಮನ ಸೆಳೆಯುತ್ತದೆ. ಸೂರ್ಯೋದಯದಲ್ಲಿ ಅರಳುವಾಗ ಬಿಳಿಯ ಬಣ್ಣದಾಗಿರುವ ಚಂದ್ರಕಾಂತಿ ಹೂಗಳು ಸಂಜೆಯಾಗುತ್ತಿದ್ದಂತೆಯೇ ಗುಲಾಬಿ ವರ್ಣಕ್ಕೆ ತಿರುಗುವ ಮೂಲಕ ಬಣ್ಣವನ್ನು ಬದಲಾಯಿಸುತ್ತವೆ. ಯಾವುದೇ ಪರಿಮಳವಿಲ್ಲದ, ಬೆಳದಿಂಗಳ ಹಾಗೆ ಕಣ್ಣಿಗೆ ತಂಪು ನೀಡುವ ಈ ಹಾಲು ಬಣ್ಣದ ಹೂಗಳನ್ನು ಗ್ರಾಮೀಣ ಭಾಗದ ಅನೇಕ ಹೆಂಗಳೆಯರು ಮುಡಿಗಿ ಮುಡಿದುಕೊಳ್ಳುತ್ತಾರೆ.

—ದತ್ತಾತ್ರೇಯ ಭಟ್ಟ, ಕಣ್ಣಿಪಾಲ



ಇಂಪಾಗಿ ಕೂಗುವ ಮುಟಪಕ್ಷಿ

ಈ ಹಕ್ಕಿಯ ಕೂಗು ಇಂಪಾಗಿದೆ. ಇದು ಸಾಮಾನ್ಯವಾಗಿ ಕುರುಚಲು ಕಾಡು, ಕೃಷಿ ಭೂಮಿಯಲ್ಲಿ ಕಂಡುಬರುತ್ತದೆ. ನಮ್ಮೂರ ಪಕ್ಕದ ಕುರುಚಲು ಕಾಡಿನಲ್ಲಿ ಛಾಯಾಚಿತ್ರಗ್ರಾಹಕ ಆಕಾಶನ ಕ್ಯಾಮರಾಕ್ಕೆ ಸೆರೆ ಸಿಕ್ಕಿದೆ.

ಮುಟಪಕ್ಷಿ ಎಂದು ಕರೆಯುವ ಈ ಪಕ್ಷಿ ಭಾರತದ ಉಪಖಂಡ ಮತ್ತು ಈಶಾನ್ಯ ಏಶಿಯಾದಲ್ಲಿ ವಾಸಿಸುತ್ತದೆ. ಇದು ಕೋರ್ವಿಡೇ ಕುಟುಂಬಕ್ಕೆ ಸೇರಿದ್ದೂ, ಡೆಂಡ್ರೋಸಿಟ್ಟಾ ವಾಗಬಂಡಾ ಎಂಬ ವೈಜ್ಞಾನಿಕ ಹೆಸರುಂಟು. ಸಾಮಾನ್ಯವಾಗಿ ಹಣ್ಣುಗಳನ್ನು ತಿನ್ನುತ್ತದೆ. ಕೆಲವೊಮ್ಮೆ ಹುಳು ಹುಪ್ಪಡಿಗಳನ್ನೂ ಸೇವಿಸುವುದುಂಟು.

—ಪ್ರಕಾಶ ಎಸ್.ಮನ್ಸಂಗಿ, ಮೋಟೆಬೆನ್ನೂರು

